



International Journal of Kannada Research

www.kannadajournal.com

ISSN: 2454-5813

IJKR 2024; 10(3): 06-10

© 2024 IJKR

www.kannadajournal.com

Received: 06-05-2024

Accepted: 10-06-2024

ಡಾ.ಎಂ ಚಿಕ್ಕಣ್ಣ

ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು
ಕನ್ನಡ ಭಾಷಾ ವಿಭಾಗ
ವಿ.ಡಿ.ಯು.ಇ.ಎಂ
ದೊಡ್ಡಬಳ್ಳಾಪುರ ಬೆಂಗಳೂರು,
ಕರ್ನಾಟಕ, ಭಾರತ

ಸಮೂಹ ಮಾಧ್ಯಮಗಳು ಮತ್ತು ಮಹಿಳೆ

ಡಾ.ಎಂ ಚಿಕ್ಕಣ್ಣ

ಪೀಠಿಕೆ

ಮಾಧ್ಯಮ ಎಂದರೆ ಸಾಮಾನ್ಯವಾಗಿ ಪತ್ರಿಕೆ, ಬಾನುಲಿ ಮತ್ತು ದೂರದರ್ಶನಗಳನ್ನು ಸೇರಿಸಿ ಹೇಳುತ್ತೇವೆ ಆದರೆ ಸಂಗೀತ, ನೃತ್ಯ, ನಾಟಕ, ಅಂತರ್ಜಾಲ ಕ್ಷೇತ್ರ, ಭಿತ್ತಿ ಚಿತ್ರ-ಪತ್ರ, ಜಾಹಿರಾತು, ಡಂಗಾರ, ಸಿನಿಮಾ, ಇವುಗಳನ್ನೂ ಕೂಡ ಮಾಧ್ಯಮವನ್ನಾಗಿ ಪರಿಗಳಿಸಬಹುದು, ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗಗಳಿಂತೆ ಪ್ರಜಾಪ್ರಭುತ್ವದ ಒಂದು ಪ್ರಮುಖ ಅಂಗವಾಗಿ ಮಾಧ್ಯಮವನ್ನು ನಾಲ್ಕನೇ ಅಂಗ ಎಂದೂ ಕರೆಯಬಹುದು. ಒಬ್ಬರ ಅನಿಸಿಕೆ ಅಭಿಪ್ರಾಯಗಳನ್ನು ಮತ್ತೊಬ್ಬರಿಗೆ ತಲುಪಲು ಬಳಕೆಯಾಗುವ ಕ್ರಮವೇ ಮಾಧ್ಯಮ ಎನ್ನಬಹುದು, ಸಮೂಹ ಎಂದರೆ ಜನರ ಗುಂಪು, ತಂಡ, ಸಮುದಾಯ ಎಂದರ್ಥ.

ಸಮೂಹ ಮಾಧ್ಯಮಗಳು ಸಮಾಜ ರಕ್ಷಕನಾಗಿ, ಆಡಳಿತ ವ್ಯವಸ್ಥೆಯ ಕಾವಲು ನಾಯಿಯಾಗಿ ಹೆಸರಿಗೆ ತಕ್ಷಿಂತೆ ಸಮಾಜವನ್ನು ಹಗಲಿರುಳ್ಳ ಕಾರ್ಯವ ಮುಖ್ಯ ಕರ್ತವ್ಯವನ್ನು ನಿರ್ವಹಿಸುವುದರ ಜೊತೆಗೆ ಸಂಸ್ಕೃತಿ ಸಂರಕ್ಷಣೆ, ಮಾಹಿತಿ ವಿನಿಮಯ. ಮನಂಜನೆಯಂತಹ ಕೆಲಸಗಳನ್ನು ಮಾಡುತ್ತಿರೆ. ಸಮಕಾಲೀನ ಸಾಮಾಜಿಕ ಸಂದರ್ಭದಲ್ಲಿ ಸಮೂಹ ಮಾಧ್ಯಮ ಅತ್ಯಂತ ಪ್ರಬಲ ಹಾಗೂ ಪ್ರಭಾವಿ ವಲಯವನಿಸಿದೆ. ಜೀವಜಗತ್ತಿನ ಉಗಮವೊಂದಿಗೆ ಪ್ರಾರಂಭವಾದ ಸಮೂಹ ಮಾಧ್ಯಮ ಕಾಲ ಕ್ರಮೇಣ ಹಂತ ಹಂತವಾಗಿ ಬೆಳೆದು, ಮಾಪಾರಾದಾಗಿ ವಿಸ್ತರಿಸಾಗಿದೆ. ಮಾಪಾರಾದಾಗಿ ಸಮೂಹ ಮಾಧ್ಯಮಗಳು ಮಹಿಳೆಯ ಬಹುಮುಖಿ ಪಾತ್ರಗಳನ್ನು ಅಂದರೆ ಪ್ರತಿಭಿಗಳನ್ನು ತ್ಯಾಗಮಣಿ ತಾಯಿ, ಸೇವಾ ನಿರತಳಾದ ಅಧಾರಾಂಗಿ, ಕರ್ಮಾಂಶಾಲಾದ ತಾಯಿ, ಸೇವಾ ನಿರತಳಾದ ಮಗಳು ಮತ್ತು ಸೌಸೆ. ಲೈಂಗಿಕ ಆಕರ್ಷಣೆಯಾಳ್ಳ ಸಂಗಾತಿ, ಪ್ರತ ನೇಮಗಳಲ್ಲಿ, ಭಕ್ತಿ ನಿಷೇಷಿಲ್ಲಿ ನಿರತಳಾದ ಸಂಪ್ರದಾಯಸ್ತೇ, ಮನಸೆಗಳನ್ನು, ಗೃಹೋಪಯೋಗಿ ವಸ್ತುಗಳನ್ನು ಕೊಳ್ಳುವ ಕಾರ್ಯದಲ್ಲಿ ಮಿಂದೆದ್ದ ಮಹಿಳೆ ಇತ್ಯಾದಿಗಳಿಗೆ ಒತ್ತುಕೊಟ್ಟು ವೈಭವೀಕರಿಸಿ ಪ್ರಸಾರ ಮಾಡುತ್ತಿರೆ ಸಮೂಹ ಮಾಧ್ಯಮಗಳು. ಇದರೊಳಗೆ ಮಹಿಳೆಯನ್ನು "ಭೋಗ ವಸ್ತು" ಎನಂತೆ ಪರಿಭಾಷಿಸಿರುವ ಸಮೂಹ ಮಾಧ್ಯಮಗಳಲ್ಲಿ, 'ಮಹಿಳೆಯರ 'ಅಂಗಾಂಗ ಪ್ರದರ್ಶನ'ದ ವೈಭವೀಕರಣ ಇಂದು ತಾರಕಕ್ಕೇರಿದೆ ಎನ್ನಬಹುದು, ಅತ್ಯಾಚಾರ, ನಗ್ನತೆ, ಗುಂಪು ನಗ್ನತೆ, ವ್ಯಾಖಿಚಾರ, ಹೆಣ್ಣು ಮಕ್ಕಳನ್ನು ಚುಡಾಯಿಸುವುದು, ಮಹಿಳೆಯರನ್ನು ದೃಷ್ಟಿಕಾರಿ ಹಾಗೂ ಮಾನಸಿಕವಾಗಿ ಹಿಂಸಿಸುವುದು, ಲೈಂಗಿಕ ಕಿರುಕುಳಕ್ಕೆ ಒಳಪಡಿಸುವುದು ಇತ್ಯಾದಿಗಳನ್ನು ಅಲ್ಲ ಇಂದು ಮನರಂಜನೆಯ ವಸ್ತುಗಳನ್ನಾಗಿ ಟಿ.ವಿ. ಜಾಹೀರಾತುಗಳಲ್ಲಿ, ಟಿ.ವಿ. ಧಾರವಾಹಿಗಳಲ್ಲಿ, ಟಿ.ವಿ.ಜಿತ್ರಗೀತೆಗಳಲ್ಲಿ, ಸಿನಿಮಾಗಳಲ್ಲಿ ಉಪಯೋಗಿಸಲಾಗುತ್ತಿದೆ.

ಅನೇಕ ಗ್ರಾಹಕ ವಸ್ತುಗಳ ದೇಶಿ, ವಿದೇಶಿ ಜಾಹಿರಾತುಗಳಲ್ಲಿ ಹಲವ ವೇಳೆ ಪ್ರರೂಪರು ಉಪಯೋಗಿಸುವ ವಸ್ತುಗಳಾದ ಶೇವಿಂಗ್ ಕ್ರೀಂ, ಒಳ ಉದುಪುಗಳು, ಸುಗಂಧ ದ್ರವ್ಯ, ಪಾದರಕ್ಕಿಗಳಿಗೆ ಅಲ್ಲದೆ ಶಾಗೀಗ ವಾಹನಗಳು, ಶಾಚಾಲಾಯದ ಆಸನಗಳು ಇತ್ಯಾದಿ ಉಪಕರಣಗಳ ಮಾರಾಟಕ್ಕಾಗಿ ಸಹ ಹೆಣ್ಣಿನ ಅಂಗಾಂಗಗಳನ್ನು ಹೆಣ್ಣಿನ ಬಗ್ಗೆ ಕೀಜು ಭಾವನೆಗಳು ಕೆರಳುವ ರೀತಿಯಲ್ಲಿ ಇನ್ನು ಗೃಹಬಳಕೆಯ ವಸ್ತುಗಳ ಮಾರಾಟಕ್ಕಾಗಿ ಮಹಿಳೆಯರನ್ನು ಜಿತ್ರಿಸುವ ರೀತಿಯಂತೂ ಉಪಯೋಗಿಸಲಾ ಅಸಾಧ್ಯ, ಜಾಹಿರಾತುಗಳಲ್ಲಿ, ಧಾರವಾಹಿಗಳಲ್ಲಿ, ಸಿನಿಮಾಗಳಲ್ಲಿ ಮಹಿಳೆಯ ಜಿತ್ರಗೀತೆಗಳನ್ನಾಗಿದೆ. ಮಹಿಳೆಯನ್ನು ಅತ್ಯಂತ ತ್ಯಾಗಮಣಿಯಾದ ವಿಧೇಯಳಾದ ವೈಕೀಯಂತೆ ಜಿತ್ರಿಸುವುದು, ಇಲ್ಲವೇ ಅವಳನ್ನು ಸೂಳಿಯಂತೆ ಜಿತ್ರಿಸಿ, ಯಾವುದೇ ನೀತಿ ನಡವಳಿಕೆಯಿಲ್ಲದ ಅಥವಾ ಅತೀ ಲೈಂಗಿಕ

Corresponding Author:

ಡಾ.ಎಂ ಚಿಕ್ಕಣ್ಣ

ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು
ಕನ್ನಡ ಭಾಷಾ ವಿಭಾಗ
ವಿ.ಡಿ.ಯು.ಇ.ಎಂ
ದೊಡ್ಡಬಳ್ಳಾಪುರ ಬೆಂಗಳೂರು,
ಕರ್ನಾಟಕ, ಭಾರತ

ಬಯಕೆಯಿಂದ ಹೀಡಿತಳಾದವಳಂತೆ ಜಿತ್ತಿಸುವುದು, ಹೀಗೆ ಪ್ರಯೋಜನಿಸಿದ್ದ ಸ್ತೋ ಪಾತ್ರಗಳ ಮುಖ್ಯವಾದಗಳ ನಡುವೆ ನಿಜವಾದ ಮಹಿಳೆ, ಅವಳ ಈ ಸ್ವೇಚ್ಛಾ ಕಾಳಜಿಗಳು ಜಲನಸಿತ್ತ, ಧಾರವಾಹಿ, ಸಮೂಹ ಮಾಧ್ಯಮಗಳಲ್ಲಿ ಕಳೆದುಹೋಗಿವೆಯೇನೋ ಎನ್ನುವನ್ನು ಅರರೂಪವಾಗಿವೆ ಎನ್ನಬಹುದು. ಆಧುನಿಕ ಭಾರತದಲ್ಲಿ, ಹೊಸ ಆರ್ಥಿಕ ನೀತಿಯ ಫಲವಾಗಿ ನಮ್ಮ ಮಾರುಕಟ್ಟೆಗಳು ಜಾಗತಿಕರಣಗೊಂಡು ಖಾಸಗಿಕರಣ ಮತ್ತು ಉದಾರೀಕರಣಗಳ ಜೋರಾಗಿ ಬೀಸುತ್ತಿರುವಾಗ ಲಾಭಗಳಿಕೆಯೇ ಪರಮ ಧರ್ಮವಾಗಿರುವಾಗ ದೇಶಿ ಮತ್ತು ವಿದೇಶಿ ವ್ಯಾಪಾರೀ ಸಂಘ ಸಂಸ್ಥೆಗಳು ಪ್ರಾಯೋಜಿಸುತ್ತಿರುವ ಕಾರ್ಯಕ್ರಮಗಳು, ಟಿ.ವಿ.ಧಾರವಾಹಿಗಳು ಹಾಗೂ ಅವಗಳ ಜಾಹೀರಾತುಗಳು ಜೊತೆಗೆ ನಮ್ಮ ಜಿತ್ತೋದ್ಯಮವು ಪ್ರತಿವರ್ಷ ಬಿಡುಗಡೆ ಮಾಡುತ್ತಿರುವ ಕೆಲವೊಂದು ಜಿತ್ತಗಳು ನಮ್ಮ ಮಹಿಳೆಯರ ಹಿತಾಸಕ್ತಿಗಳಿಗೆ ಎಷ್ಟು ಮಾರಕವಾಗಿವೆ ಎಂಬುದು ಗಂಭೀರವಾಗಿ ಪರಿಶೀಲಿಸಬೇಕಾಗಿರುವ ವಿಷಯವಾಗಿದೆ. ಕೆಲವೇ ಕೆಲವು ಅಪವಾದಗಳನ್ನು ಬಿಟ್ಟರೆ, ಈ ಜಾಹೀರಾತುಗಳು, ಜಲನಚಿತ್ರಗಳು ಕೆಲವು ಟಿ.ವಿ. ಯ ಸರಣಿ ಜಿತ್ತಗಳು ಇತ್ತೀಚಿಗೆ ಹೆಣ್ಣು ಮಕ್ಕಳ ಮೇಲಿನ ದೌಜನ್ಯಗಳು ಹೆಚ್ಚಾಗಲು, ತ್ಯೇಗಿಕ ಕಿರುಕ್ಕಳಿಗಳು ಹೆಚ್ಚಾಗಲು ಹಾಗೂ ಅವರನ್ನು ಭೋಗ ವಸ್ತುಗಳೊಂದಿಗೆ ಸಮೀಕರಿಸುವ ಪವ್ತಿ ಹೆಚ್ಚಿತ್ತಿರುವುದಕ್ಕೆ ಕಾರಣವೇನೋ ಎಂದೇನಿಸದೇ ಇರದು. ಸ್ವಾತಂತ್ಯೋತ್ತರ ಭಾರತದಲ್ಲಿ ಮುಖ್ಯವಾಹಿನಿಯ ಪತ್ರಿಕೋದ್ಯಮಕ್ಕೆ ಮಹಿಳೆಯರ ಪ್ರವೇಶ ಸುಲಭವೇನೋ ಆಗಿರಲಿಲ್ಲ, ಆರವತ್ತರ ದಶಕದಲ್ಲಿ ಹಲವು ಬಗೆಯ ಪ್ರತಿರೋಧಗಳ ನಡುವೆ ಇಂಗ್ಲೀಷ್ ಪತ್ರಿಕೆಗಳಲ್ಲಿ ಪ್ರವೇಶ ಪಡೆದ ಬೆರಳಿಕೆಯ ಮಹಿಳೆಯರು ಸಾಧನೆ ಮರೆದಿದ್ದು ಈಗ ಇತಿಹಾಸ. 1965ರ ಭಾರತ-ಪಾಕಿಸ್ತಾನ ಯುದ್ಧದ ವರದಿಗಾರಿಕೆ ಮಾಡಿದ ಪ್ರಭಾದರ್ಶ ಹೊಸ ಮೇಲ್ಪಂಕ್ತಿ ಹಾಕಿದರು ಯುದ್ಧದ ವರದಿಗಾರಿಕೆಗಳಿಗೆ ಪ್ರಭಾದರ್ಶ ಗೆ ಅವರು ಕೆಲಸ ಮಾಡುತ್ತಿದ್ದ "ಹಿಂದೂಸ್ತಾನ ಟ್ರೈಮ್" ಪತ್ರಿಕೆ ಅವಕಾಶವನ್ನು ನೀಡಿರಲಿಲ್ಲ. ಹೀಗಿದ್ದು ಪಟ್ಟಬಿಡು ಪ್ರಭಾದರ್ಶ ರಜೆ ಹಾಕಿ ರಣರಂಗಕ್ಕೆ ತೆರಳಿ ಸರಣಿ ವರದಿಗಳನ್ನು ಕಳೇರಿಗೆ ಕಳಿಸಿದ್ದರು. ಅವು ಉತ್ತಮ ಗುಣಮಟ್ಟದಾಗಿದ್ದರಿಂದ ಆ ಸರಣಿ ವರದಿಗಳನ್ನು ಕೈ ಬಿಡಲಾಗದೆ ಪ್ರಕಟಿಸಿದ್ದ ಪತ್ರಿಕೆ, ಕಡೆಯ ವರದಿಯ ಜೊತೆಗೆ ಮುಲಿಟರಿ ಟ್ಯಾಂಕ್ ಮುಂದೆ ನಿಂತ ಪ್ರಭಾದರ್ಶ ಚಿತ್ರವನ್ನೂ ಪ್ರಕಟಿಸಿತ್ತು. ನಂತರದ ದಶಕಗಳಲ್ಲಿ ಮಾಧ್ಯಮ ಲೋಕದಲ್ಲಿ ಮಹಿಳೆಯರು ಸಾಕಷ್ಟು ದೊಡ್ಡ ಹೆಚ್ಚಿಗಳನ್ನೇ ಇರಿಸಿದ್ದರೆ ಪತ್ರಿಕಾ ಮಾಲೀಕರು, ಸಂಪಾದಕರು ಹಾಗೂ ಟಿ.ವಿ. ಮಾಧ್ಯಮಗಳಲ್ಲಿ ನಿರೂಪಕರಾಗಿ ಮಹಿಳೆಯ ಉಪಸ್ಥಿತಿ ಎದ್ದು ಕಾಣುತ್ತಿದೆ ಈ ಸಕಾರಾತ್ಕ ಬಿಡಲಾವಣೆಯಲ್ಲಿ ಮಹಿಳಾ ಸಂಘಟನೆಗಳು ಹಾಗೂ ಮಾಧ್ಯಮ ಸಂಸ್ಥೆಗಳ ಕೊಡುಗೆಯನ್ನು ಮರೆಯುವಂತಿಲ್ಲ.

ಸಮೂಹ ಮಾಧ್ಯಮ ಮಹಿಳೆಯರ ವೃತ್ತಿಪರತೆಯ ಬೆಳವಣಿಗೆಯಲ್ಲಿ ಯಾವ ರೀತಿ ಪರಿಣಾಮ ಬೀರಿದೆ? ಸಮೂಹ ಮಾಧ್ಯಮಗಳಲ್ಲಿ ಮಹಿಳೆಯ ಸಂಖ್ಯೆ ಹೆಚ್ಚಿದಂತೆ ಅವರ ಉದ್ಯೋಗದ ಮತ್ತು ಶಿಕ್ಷಣದ ಸ್ಥಿತಿಗಳಿಗಳು ಸುಧಾರಿಸಿವೆಯೆ? ಲಿಂಗತ್ವ ರಚನೆಯಲ್ಲಿ ಸಮೂಹ ಮಾಧ್ಯಮಗಳ ಪಾತ್ರ ಏನು? ಭಾರತೀಯ ಮಹಿಳೆಯ ಪರಿಕಲ್ಪನೆ ಸಮೂಹ ಮಾಧ್ಯಮಗಳ ಮೂಲಕ ಹೇಗೆ ಮೂಡಿದೆ? ಭಾರತೀಯ ನಿರ್ಬಳೀಕರಣಕ್ಕೆ ಸಮೂಹ ಮಾಧ್ಯಮಗಳು ಯಾವ ರೀತಿಯ ಸ್ವಂದನೆ, ಕೊಡುಗೆ ಸಲ್ಲಿಸುತ್ತಿದೆ? ಭಾರತೀಯ ಮಹಿಳೆಯರ ಮೂಲಭೂತ ಹಕ್ಕುಗಳನ್ನು ರಕ್ಷಿಸುವಲ್ಲಿ ಸಮೂಹ ಮಾಧ್ಯಮಗಳ ಪಾತ್ರ ಎಂತಹದ್ದು? ಭವಿಷ್ಯದಲ್ಲಿ ಮಹಿಳೆಯ ಚಿತ್ರಣ ಹಾಗೂ ಪಾಲ್ಮೋಳ್ವಿಕ ಹೇಗಿರುತ್ತದೆ? ಈ ಎಲ್ಲಾ ಸಂಗತಿಗಳನ್ನು

ಅವಲೋಕಿಸುವುದು ಅನಿವಾರ್ಯವಾಗಿದೆ. ಭಾರತದಲ್ಲಿ ಆಡುಗೆ ಅನಿಲ ಬಳಸುವ ಮಹಿಳೆಯ ಪ್ರಮಾಣ ಎಷ್ಟಿದೆ. ಸೌದೆ. ಬೆರಣೆ ಇತ್ತಾದಿಗಳನ್ನು ಬಳಸುವವರು ಎಷ್ಟಿದ್ದಾರೆ ಎಂಬ ವಿಚಾರಗಳು ಸಮೂಹ ಮಾಧ್ಯಮಗಳಲ್ಲಿ ಕಚ್ಚೆಗೆ ಬಂದಿರುವುದು ಅತೀ ಕಡಿಮೆ ಎಂತಲೇ ಹೇಳಬಹುದು. ಗ್ರಾಮೀಣ ಮಹಿಳೆಯರಿಗೆ ಸ್ವಂತ ಉದ್ಯೋಗವನ್ನು ಕೈಗೊಳ್ಳಲು ಎಪ್ಪರಮಟ್ಟಿಗೆ ಸಾಲ ಸೌಲಭ್ಯ ಸಿಗುತ್ತಿದೆ, ಜಿಲ್ಲೆಗಳಲ್ಲಿನ ಗ್ರಾಹಕ ನ್ಯಾಯಾಲಯ, ಕುಟುಂಬ ನ್ಯಾಯಾಲಯಗಳಲ್ಲಿನ ವಿಚಾರಗಳು ಎಪ್ಪರಮಟ್ಟಿಗೆ ಸಮೂಹ ಮಾಧ್ಯಮಗಳಲ್ಲಿ ಪ್ರಾಧಾನ್ಯ ಪಡೆಯುತ್ತವೆ. ಹಾಗೆಯೇ ಭಾರತೀಯ ಮಹಿಳೆಯರ ಏಕಧರ್ಮ, ಏಕಚಾತಿ, ಏಕವರ್ಗಗಳಿಗೆ ಸೇರಿದವರಲ್ಲ ಜಾತಿ, ಧರ್ಮ, ಜನಾಂಗಗಳ ವೈವಿಧ್ಯ ಇಲ್ಲದೆ ಆದರೆ ಈ ಏಕಧರ್ಮ, ವೈವಿಧ್ಯಮಯ ದ್ವಾರಿಗಳು ಸಮೂಹ ಮಾಧ್ಯಮಗಳಲ್ಲಿ ನಿಜಕ್ಕೂ ದಾಖಿಲಾಗುತ್ತವೆಯೇ? ಸಮೂಹ ಮಾಧ್ಯಮಗಳು ಕಟ್ಟಿಕೊಡುತ್ತಿರುವ ಮಾರಿಗಳು ಏಕರೂಪವಾಗಿಲ್ಲವೆ? ದಲಿತ, ಮಹಿಳೆಯರ ದಿನಿಗಳು, ದೃಷ್ಟಿಕೋನಗಳು ಸಮೂಹ ಮಾಧ್ಯಮಗಳಲ್ಲಿ ಎಪ್ಪರಮಟ್ಟಿಗೆ ಬಿಂಬಿತವಾಗುತ್ತಿದೆ? ಕ್ರೀಡಾ ಕ್ಷೇತ್ರಗಳಲ್ಲಿನ ಮಹಿಳೆಯರಿಗೆ, ಕೃಷಿ ಜಟಿಲವಟಿಕೆಗಳಲ್ಲಿ, ಅಸಂಪಣಿತ ವಲಯಗಳಲ್ಲಿ ದುಡಿಯವ ಮಹಿಳೆಯರಿಗೆ ಸಮೂಹ ಮಾಧ್ಯಮಗಳಲ್ಲಿ ಎಷ್ಟು ಜಾಗ ನೀಡಲಾಗುತ್ತದೆ ಎಂಬಂತಹ ವಿಚಾರಗಳು "ಗಂಭೀರ" ಎಂಬರ್ಥದ ಒಳಪಡಬೇಕಾಗಿದೆ.

"ಸಮೂಹ ಮಾಧ್ಯಮ"ಗಳಲ್ಲಿ ಸುದ್ದಿಗಳನ್ನು ವಿಭಿನ್ನ ದೃಷ್ಟಿಕೋನಗಳೊಂದಿಗೆ ಪ್ರಸ್ತುತ ಪಡಿಸುವ ಟಿ.ವಿ. ನಿರೂಪಿಸಿಯರನ್ನು ಇಂದು ನಾವು ಕಾಣುತ್ತಿದ್ದೇವೆ ಪತ್ರಿಕೋದ್ಯಮ ಕೋಸರ್‌ಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿಸುತ್ತಿದೆ ಆದರೆ ವೃತ್ತಿಯ ಸಾಂಸಾಲಗಳನ್ನು ಸ್ವೀಕರಿಸಲು ಮುಂದೆ ಬರುವಂತಹ ಸಾಹಸ ಮನೋಭಾವ ಹೆಚ್ಚಿನ ಮಹಿಳೆಯರಲ್ಲಿ ಇಂದು ಕಂಡುಬರುತ್ತಿಲ್ಲ ಎಂಬಂತಹ ಮಾರುಗಳೂ ಕೇಳಿಬರುತ್ತಿವೆ. ಇಂದಿನ ಸಂಕೀರ್ಣ ಸಾಮಾಜಿಕ ಸಂದರ್ಭಗಳಲ್ಲಿ ಹೊತ್ತುಗೂತ್ತಿಲ್ಲದ ಸುಧಿಫ್ರ ಸಮಯದವರೆಗೂ ಕೆಲಸ ನಿರ್ವಹಿಸುತ್ತಾ ವೃತ್ತಿ ಹಾಗೂ ಸಂಸಾರದ ಸಮತೋಲನ ಸಾಧಿಸುವುದು ಕ್ಲಿಷ್ಟರವೇ ಎಂಬುದೂ ಸತ್ಯಕ್ಕೆ ಹತ್ತಿರವಾದ ಮಾತು, ಇದಕ್ಕಾಗಿ ಕಳೇರಿಗಳಲ್ಲಾಗಲಿ, ವಾರೀಜ್ ಸಂಕೀರ್ಣಗಳಲ್ಲಾಗಲಿ ಪ್ರತಿ ಕಟ್ಟಡಗಳಲ್ಲಿ "ಜ್ಯೇಷ್ಠ ರೂಂ" ಎಂಬಂತಹ ಒಂದು ಸೌಲಭ್ಯ ಸ್ವಷ್ಟಿಸಿದಲ್ಲಿ ಮಹಿಳೆಯರಿಗೆ ಒಂದಿಷ್ಟು ನ್ಯಾಯ ಸಿಗಬಿಹುದು. ಮಹಿಳೆಯರು "ಸಮೂಹ ಮಾಧ್ಯಮ"ಗಳಲ್ಲಿ ಹೆಚ್ಚಿ ಹೆಚ್ಚಿ ಕಾರ್ಯ ನಿರ್ವಹಿಸುತ್ತಿದ್ದಾರೆ ಆದರೆ ನಿರ್ಧಾರಗಳನ್ನು ಕೈಗೊಳ್ಳಲ್ಪಡಿದ್ದ ಹಾಗೂ ಸಮೂಹ ಮಾಧ್ಯಮ ನೀತಿ ರೂಪಿಸುವ ವಲಯಗಳಲ್ಲಿ ಅವರ ಪ್ರತಿನಿಧಿ ಈಗಲೂ ಕಡಿಮೆ ಎನ್ನಬಹುದು. ಸಮೂಹ ಮಾಧ್ಯಮಗಳಲ್ಲಿ ನಿರಂತರವಾಗಿ ಪ್ರತಿಬಿಂಬಿತವಾಗುತ್ತಿರುವ ನಕಾರಾತ್ಮಕ ಹಾಗೂ ಹೀನಾಯಿದ ಪ್ರತಿಮೆಗಳು ಮುಂದುವರಿದೇ ಇವೆ ಎಂಬುದನ್ನು ಒತ್ತಿ ಹೇಳಬೇಕಾಗಿಲ್ಲ. ಈ ರೀತಿಯ ವಿಚಾರಗಳಲ್ಲಿ ಹೆಚ್ಚಿನ ಪ್ರಗತಿ ಆಗಿಲ್ಲ, ಆದರೆ ಮಾಧ್ಯಮಗಳಲ್ಲಿ ಸಾಕಷ್ಟು ಸಾಧ್ಯತೆಗಳಿವೆ, ಮಹಿಳೆಯರ ಪ್ರಗತಿಗೆ ಇನ್ನಾಂ ಹೆಚ್ಚಿನ ಕೊಡುಗೆಗಳನ್ನು ಸಲ್ಲಿಸಲು ಸಮೂಹ ಮಾಧ್ಯಮಗಳಿಗೆ ಅವಕಾಶವಿದೆ ಎನ್ನಬಹುದು. ಮಾಧ್ಯಮಗಳಿಂದ ಪ್ರತಿಮೆಗಳ ಹೆಚ್ಚಿಗೆ ಸುತ್ತಿದ್ದಾರೆ ಆಗುತ್ತೆಗಳಿವೆ, ಆಗಿರುವ ಅನ್ಯಾಯ ಕಡಿಮೆಯೇನಿಲ್ಲ ಮಹಿಳೆಯರ ಬರಿ ಅಂಗಾಂಗ ಪ್ರದರ್ಶನಕ್ಕೆ ಮಾತ್ರ ಪ್ರತಿಕ್ರಿಯಿಸಿ ಈ ಮಾತು ಹೇಳುತ್ತಿಲ್ಲ ಇದು ಮಹಿಳೆಯರನ್ನು ಕುರಿತದ್ದಾಗಿದೆ.

ಜಾಹೀರಾತಿನ ವಿಷಯಕ್ಕೆ ಬಂದರೆ ಅದು ಸಿಗರೇಟ್‌ನಿಂದ ಹಿಡಿದು ಬನಿಯನ್ನಾ, ಬ್ಲೇಡ್‌ರೆಗೆ ಹೆಣ್ಣು ರಾಪದರ್ಶಿಯಾಗುತ್ತಾಳೆ, ಒಂದು ಮಾಧ್ಯಮದ ಜಾಹೀರಾತು ಹೆಂಗಸಿನ ಎರಡು ನಗ್ಗು ತೊಡೆಗಳನ್ನು

ಮಾತ್ರ ತೋರಿಸುತ್ತಿದ್ದರೆ ಇನ್ನೊಂದು ಜಾಹಿರಾತು ಅಥ ತೆರೆದ ಎದೆಗಳನ್ನು ತೋರಿಸುತ್ತದೆ, ಈ ಎರಡು ಚಿತ್ರಗಳನ್ನು ದೊಡ್ಡ ದೊಡ್ಡ ನಗರಗಳಲ್ಲಿ ಮುಖ್ಯ ವೃತ್ತಗಳಲ್ಲಿ ಅತಿ ಎತ್ತರದಲ್ಲಿ ಅತಿ ದೊಡ್ಡದಾಗಿ ಪ್ರದರ್ಶಿಸಲಾಗುತ್ತದೆ. ವಾಹನ ಜಾಲಕರೂ ಮೈ ಮರೆತು ಕೈಯಲ್ಲಿ ಹಿಡಿದಿರುವ ಸೇರಿಂಗ್ ಅನ್ನು ಮರೆತು ಈ ರೀತಿಯ ಅರೆ ಬೆತ್ತಲೆಯ ಚಿತ್ರಗಳನ್ನು ದಿಟ್ಟಿಸುವುದನ್ನು ನಾನು ಹತ್ತಿರದಿಂದ ಕಂಡಿದ್ದೇನೆ, ಇಲ್ಲಿ ಹೆಣ್ಣು ಒಂದು ಸರಕಾಗಿರುವುದಂತೂ ಖಂಡಿತ ನಿಜ, ಆ ರೂಪದರ್ಶಿಗಳು ದುಡ್ಡಿಗಾಗಿ ಮಾಡಿರಬಹುದು, ಹೊಟ್ಟೆಪಾಡಿಗಾಗಿ ಬೇರೆ ದಾರಿಯಲ್ಲದೇ ಮಾಡಿರಬಹುದು ಅದು ಬೇರೆ ವಿಷಯ. ಅದಕ್ಕೆ ನಮ್ಮ ಪ್ರಾಚೀನ ಶಿಲ್ಪಗಳಿಗೂ ಇದಕ್ಕೂ ವ್ಯತ್ಯಾಸವಿದೆ. ದೂರದರ್ಶನದಲ್ಲಿ ಕಾಣಿಸಿಕೊಳ್ಳುವ ಮಹಿಳೆ ಪಾನೀಯ, ಬನೀನು, ಭೇದುಗಳ ಜಾಹಿರಾತಿನಲ್ಲಿ ಅವಳು ತನ್ನ ಭಜ, ತೋಳು, ಕಂಕು ಮತ್ತು ಬೆಸ್ಸಿನ ಭಾಗವನ್ನು ನಗ್ಗುಗೊಳಿಸಿಯೇ ಇರಬೇಕು. ತೋಡೆಗಳಂತೂ ಸರಿಯೇ ಸರಿ ಅವಳ ಭಾವ ಭಂಗಿಗಳನ್ನು ಕಂಡರೆ ಇಂಜೆನ್ ರೂಪದರ್ಶಿಯೋ, ವೇಶ್ಯೆಯೋ ಅನ್ನವಂತಿರುತ್ತದೆ.

ಎರಡಕ್ಕೂ ಈಗ ಅಂತಹ ವ್ಯತ್ಯಾಸ ಇರುವುದಿಲ್ಲವೇನೋ ಎಂಬಂತೆ ಹೇಳ್ಯೆ ಎಂಬ ಪದದ ಬದಲು ಸೆಕ್ಸ್ ವರ್ಕ್‌ರ್ ಎಂಬ ಪದ ಬಳಸಬೇಕು ಎಂದು ಅವರಿಗೂ ಸಂಬಳ ಹಿಂಜಣಿ ಗೊಲುಪಡಿಸಬೇಕು ಎಂದು ಚೆಕ್ಕಬಳಿಯೇ ನಡೆಯುತ್ತಿದೆ. ಜಲನಚಿತ್ರಗಳಿಗೆ ಬಂದರೆ ಹಿಂದೆಲ್ಲ ಈ ರೀತಿಯ ಅಂಗ ಪ್ರದರ್ಶನ ಮಾಡುವವರು ನಾಯಕಿಗೆ ಪರ್ಯಾಯವಾಗಿ ಬರುವ, ನಾಯಕನನ್ನು ಸೆಳೆದುಕೊಳ್ಳುವ ಕೆಟ್ಟವಳಾಗಿರುತ್ತಿದ್ದಳು. ನಾಯಕಿಯನ್ನು ಗರಿ ಗೌರಮ್ಮನಂತೆ ತೋರಿಸಲಾಗುತ್ತಿತ್ತು ಆದರೆ ಇಂದು ನಾಯಕಿಯೇ ಖಳನಾಯಕಿಯನ್ನು ಮೀರಿಸಿ ಎಲ್ಲವನ್ನೂ ತೆರೆಯ ಮೇಲೆ ಮೂಡಿಬಿಡುತ್ತಾಳೆ. ಅತ್ಯಾಚಾರ ಬಲತಾಂತರದ ದೃಶ್ಯಗಳನ್ನು ತೆರೆಯ ಮೇಲೆ ತೋರಿಸಲಾಗುತ್ತದೆ. ಹಿಂದಿ ಚಿತ್ರರಂಗದ ಪ್ರತಿಷ್ಟಿತ ತಾರೆಯರು ಬಲತಾಂತರದ ದೃಶ್ಯಗಳಲ್ಲಿ ಪಾಲ್ಗೊಳ್ಳುವುದನ್ನು ಇಷ್ಟ ಪಡುತ್ತಾರೆ. ಮತ್ತು ಅದು ತಮ್ಮ ಪ್ರತಿಭೆಗೆ ಸವಾಲು ಎಂದು ಪರಿಗಣಿಸುತ್ತಾರೆ. ಇದರ ಪ್ರತಿ ಭಾಯೆ ಎಂಬಂತೆ ಜಲನಚಿತ್ರ ಪ್ರಶ್ನೆ ಸಮಾರಂಭವೇ ಇರಲಿ, ದೂರದರ್ಶನ ಕಾರ್ಯಕ್ರಮ ನಿರ್ವಹಣೆಯೇ ಇರಲಿ ಆ ನಿರ್ವಹಕಿ ತಲೆಗೂದಲನ್ನು ಬಿಜ್ಞಿರಬೇಕು ಆರೆ ಬೆತ್ತಲೆಯಾಗಿರಬೇಕು, ಇಂಗ್ಲೀಷ್ ಹಿಂದಿ ಸೇರಿಸಿ ಮಾತನಾಡಬೇಕು ಇದು ನಿಯಮದಂತೆ ನಡೆಯುತ್ತದೆ. ಸಮಾಜದಲ್ಲಿ ಆಕಾಶಾತ್ಮಕ ಅತ್ಯಾಚಾರಕೊಳ್ಳಣಾದ ಹೆಣ್ಣನ್ನು ಹೇಗೋ ಮಾಡಿ ಅತ್ಯಾಚಾರ ಮಾಡಿದ ಗಂಡಿಗೆ ಕೊಟ್ಟು ಮದುವೆ ಮಾಡುವುದು ಅಂದರೆ ಆಕಾಶಾತ್ಮಕ ನಡೆದ ಫಟನೆಯ ಪರಿಣಾಮವಾಗಿ ಅವಳು ತನ್ನ ಬದುಕಿನ ಆಯ್ದೆಯನ್ನೇ ಕಳೆದುಕೊಂಡು ಕುಡುಕನೋ ಕೆಡುಕನೋ ಬದುಕಿನುದ್ದಕ್ಕೂ ಅವನ ಜೊತೆಯೇ ಬಾಳಬೇಕು. ಇನ್ನೂ ಒಂದು ವಿಚಿತ್ರವಿದೆ. ಈ ಸಿನಿಮಾ ರಂಗದವರದು ಇಂದು ವಯಸ್ಸಾದ ಹಂಗಸರೇ ಗಂಡ ಸತ್ತ ಹೋದರೆ ಹಣೆಗೆ ಸಣ್ಣ ಕಂಕುಮವಿಡುತ್ತಾರೆ, ಇತ್ತೀಚೆಗೆ ಗಂಡನ ನೆನಪಿಗಾಗಿ ಎಂದು ಕರಿಮಣಿ ಸರ ಮತ್ತು ಮಾಂಗಲ್ಯದ ಸಂಕೀರ್ತಗಳನ್ನು ಉಳಿಸಿಕೊಳ್ಳಬೇಕು ಎಂಬ ವಿಚಾರವೂ ಮೂಡುತ್ತಿದೆ.

ಹೀಗಿದ್ದರೂ ನಮ್ಮ ಸಿನಿಮಾದವರು ಮಾತ್ರ ಗಂಡ ಸತ್ತ ದೃಶ್ಯದ ಮುಂದಿನ ದೃಶ್ಯಕ್ಕೆ ಅವಳಿಗೆ ಬಿಳಿ ಸೀರೆ ಉಡಿಸಿ ಬೋಳು ಹಣೆ, ಬೋಳು ಕ್ಷೇ, ಬೋಳು ಕುತ್ತಿಗೆ ಮಾಡಿ, ವೈದವ್ಯದ ವೈಭವೀಕರಣ ನಡೆಸುತ್ತಾರೆ. ಆದರೆ ಅವಳ ದೇಹದ ಕಾರ್ಮೋತ್ತೇಜಕ ಭಾವ ಭಂಗಿಗಳು ಮಾತ್ರ ಹಾಗೇ ಇರುತ್ತವೆ. ಬಿಳಿ ಸೀರೆಯಲ್ಲಿ ಇನ್ನಷ್ಟು ಹೊಳೆದು ತೋರುತ್ತವೆ. "ಹೆಣ್ಣು ಈ ಜಗದ ಕಣ್ಣು" ಆಕೆಯನ್ನು

ನಾವು ಹೇಗೆ ಬಂಬಿಸುತ್ತೇವೆಯೋ ಸಮಾಜ ಅವಳನ್ನು ಹಾಗೆ ಕಾಣುತ್ತದೆ. ಸಮೂಹ ಮಾಧ್ಯಮಗಳನ್ನು ಕಾನೂನು ಮೂಲಕ ನಿಯಂತ್ರಿಸುವ ಬದಲು ಮಾಧ್ಯಮಗಳು ತಮ್ಮ ಮೇಲೆಯೇ ಲಕ್ಷ್ಯ ರೇಖೆ ಹಾಕಿಕೊಳ್ಳಬೇಕಾದ ಅಗತ್ಯವಿದೆ. ಅನಾರೋಗ್ನಿಕರ ಪ್ರಪೋಣಿಯ ಕಾರಣದಿಂದ ಮಹಿಳೆಯರ ವಿಚಾರದಲ್ಲಿ ಮಾಧ್ಯಮಗಳು ಸಾಮಾಜಿಕ ಬದ್ದತೆಯನ್ನು ಮೀರುತ್ತಿದ್ದಾರೆ. ಇದು ಮಾಧ್ಯಮಗಳ ಅಂತರಿಕ ಜವಾಬ್ದಾರಿ ಮಹಿಳೆಯರನ್ನು ಅಲ್ಲಿವಾಗಿ ಬಿಂಬಿಸುತ್ತಿರುವುದಕ್ಕೆ ಮಾಧ್ಯಮಗಳು ಮಾತ್ರ ಕಾರಣವಲ್ಲ ಎಂಬುದು ಒಂದು ಅಂಶ ಮಾಧ್ಯಮಗಳ ಮೇಲೆ ವಾರೀಜ್ಞ ಸೇರಿದಂತೆ ಎಲ್ಲ ಕ್ಷೇತ್ರಗಳ ಪ್ರಭಾವವೂ ದಟ್ಟವಾಗಿದೆ. ಪ್ರಸ್ತುತ ಯಾಂತ್ರೀಕರಣದ ಜೀವನದಲ್ಲಿ ನಮ್ಮ ಪರಂಪರೆಯನ್ನು ನಾವು ಮರೆತಿರುವುದು ಈ ಸಮಸ್ಯೆಗಳು ಬೆಳೆಯಲು ಕಾರಣವಾಗಿದೆ. ಟಿ.ಆರ್. ಟಿ.ಯ ಪೆಡಂಭೂತದ ಕಾರಣದಿಂದಾಗಿ ಮಾಧ್ಯಮಗಳು ತಮ್ಮ ಮೂಲ ಸೌಕರ್ಯವನ್ನು ಮರೆತಿರುವಂತಿದೆ. ಅನೇಕ ಮಹಿಳೆಯರು ಶೋಷಣೆಗೆ ಒಳಗಾಗುತ್ತಿದ್ದಾರೆ.

ಸುದ್ದಿಯ ವ್ಯಾಮೋಹಕಕ್ಕೆ ಬಿದ್ದ ಕೆಲವು "ಸಮೂಹ ಮಾಧ್ಯಮಗಳು" ಮಾನವೀಯತೆಯನ್ನು ಮರೆಯುತ್ತಿವೆ. ಈ ರೀತಿಯ ಕಾರಣದಿಂದ ಮಹಿಳಾ ದೊಜನ್ಯ ಪ್ರೈಫೆರೆಸ್ಟರುತ್ತದೆ. "ಸಮೂಹ ಮಾಧ್ಯಮಗಳು" ಘಾಷನ್ ಜಗತ್ತಿಗೆ ನೀಡುತ್ತಿಲ್ಲ ಮಹಿಳೆಯರ ಮೂಲಭೂತ ಸಮಸ್ಯೆಗಳನ್ನು ಅದರ ಪರಿಹಾರವನ್ನು ತೋರಿಸಿಕೊಡಬೇಕಿದ್ದ ಮಾಧ್ಯಮಗಳು ಟಿ.ಆರ್. ಟಿ.ಗಾಗಿ ಅಗತ್ಯವಿಲ್ಲದ ವಿಷಯವನ್ನೇ ದಿನವಿಡೀ ತೋರಿಸುತ್ತಿದ್ದಾರೆ. ಅಲ್ಲಿಲ್ಲತೆ ತುಂಬಿದ ಜಾಹಿರಾತುಗಳು ಹೆಣ್ಣನ್ನು ತುಳ್ಳವಾಗಿ ತೋರುವ ಧಾರಾವಾಹಿ, ಸಿನಿಮಾಗಳು ಕಡಿಮೆಯಾಗಬೇಕಿದೆ. ಇಂತಹ ಅಸಬ್ರ್ಯ ವರ್ತನೆಗಳು ಕ್ರಮೇಣ ದೂರವಾಗಿ ನಮ್ಮ ಸಭ್ಯ ಸಮಾಜವನ್ನು ಹತೋಟಿಯಲ್ಲಿರಸುವ ಪ್ರಯೋಜನಗಳು ಮುಂದೆ ಬರುವಂತಾಗಬೇಕಿದೆ. "ಸಮೂಹ ಮಾಧ್ಯಮಗಳು" ಜನಸಾಮಾನ್ಯರಿಗೆ ಗುಣಮಟ್ಟದ ಸಮಾಜಮುಖಿಯರ ವಿಷಯವನ್ನು ಮುಟ್ಟಿಸುವ ಪ್ರಾಮಾಣಿಕ ಪ್ರಯೋಜನ ಮಾಡಬೇಕೇ ಹೊರತು ಮಹಿಳೆಯರನ್ನು ಟಿ.ಆರ್. ಟಿ.ಗಾಗಿ ಬಳಕೆ ಮಾಡುವುದು ಕಡಿಮೆಯಾಗಬೇಕಿದೆ. "ಸಮೂಹ ಮಾಧ್ಯಮಗಳು" ರಾಜಕಾರಣದ, ರಾಜಕೀಯದವರ ಹುಲ್ಲಕ ಜಗತ್, ಸಿನಿಮಾದವರ ದ್ವನಂದಿನ ರಂಗುರಂಗಿನ ವಿಚಾರಗಳನ್ನು ಪಕ್ಕಕ್ಕೆ ಸರಿಸಿ ಸಮಾಜದಲ್ಲಿ ಉನ್ನತ ಸಾಧನೆಗ್ಯಾದು ಮಾರ್ಗದರ್ಶಿಗಳಾಗಿ ಬದುಕ್ತಿರುವವರ ಬಗ್ಗೆ ಬೆಳೆಕು ಚೆಲ್ಲುವ ಕೆಲಸ ಮಾಡಬೇಕಾಗಿದೆ. ಪ್ರಜಾಪ್ರಭುತ್ವ ದೇಶವಾಗಿರುವ ಭಾರತದಲ್ಲಿ ಮಹಿಳಾ ರಾಜಕಾರಣಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ನಿಜ. ಆದರೆ ಅನೇಕ ಮಹಿಳೆಯರು ದಕ್ಷರೂ, ಸಮರ್ಪಕರೂ ಆದ ಮಹಿಳೆಯರು ಕೇಂದ್ರ ಸರ್ಕಾರದಲ್ಲಿ ಉನ್ನತ ಸಾಫಿನಿಗಳನ್ನು ಪಡೆದು ತಮ್ಮ ಕರ್ತವ್ಯಗಳನ್ನು ಜವಾಬ್ದಾರಿಯಿಂದ ಮತ್ತು ಕೌಶಲ್ಯದಿಂದ ನಿರ್ವಹಿಸಿದ್ದಾರೆ. ಸ್ವಾತಂತ್ರ್ಯ ಸಂಗ್ರಹದಲ್ಲಿ ಪ್ರಥಾನ ಪಾತ್ರ ವಹಿಸಿದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಸಾಫಿನವನ್ನು ಅಲಂಕರಿಸಿದ ಡಾ.ಅನ್ನಿಬೆಸೆಂಟ್, ಸರೋಜಿನಿ ನಾಯಕ್ ಮತ್ತು ಇಂದಿರಾ ಗಾಂಧಿಯವರಿಂದ ದೇಶಕ್ಕೆ ಅಪಾರ ಸೇವೆ ಸಂದಿದೆ. ವಿಶ್ವ ಸಂಸ್ಥೆಯಲ್ಲಿ ಪ್ರತಿನಿಧಿಗಳಾಗಿ, ರಾಯಭಾರಿಗಳಾಗಿ, ರಾಜ್ಯಪಾಲರಾಗಿ, ಶಾಸಕರು ಮತ್ತು ಸಂಸದರಾಗಿ ಮಹಿಳೆಯರು ಸೇವೆ ಸಲ್ಲಿಸಿದ್ದಾರೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಮಹಿಳೆಯರು, ಪುರುಷರಿಗೆ ಸರಿಸಮಾನರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂಬ ವಿಷಯಗಳೂ ಸಹ "ಸಮೂಹ ಮಾಧ್ಯಮ"ಗಳ ಮುಖೇನ ಬೆಳೆಕಿಗೆ ಬಂದಿದೆ ಎನ್ನಬಹುದು.

ಸಮಾಜದಲ್ಲಿ ದುರ್ಭಾಗ ವರ್ಗದವರು ಎಂದು ಗುರುತಿಸುವ ವರ್ಗಗಳಲ್ಲಿ ಮಹಿಳೆಯರೂ ಸೇರಿಕೊಂಡಿದ್ದಾರೆ. ಅನೇಕ ಬಗೆಯ ಸಾಮಾಜಿಕ ಆತಂಕಗಳನ್ನು ಸಹ ಅವರು ಎದುರಿಸುತ್ತಿದ್ದಾರೆ. ಅವರು ತಮ್ಮ ಹಕ್ಕುಗಳ ಬಗ್ಗೆ ಕರ್ತವ್ಯಗಳ ಬಗ್ಗೆ ತಿಳುವಳಿಕೆ ಪಡೆಯಲು ಸಹ ಬಯಸಿದ್ದಾರೆ. ತಮ್ಮ ಸಾಮಾಜಿಕ, ಆಧಿಕ ಸ್ಥಾನಮಾನ ಸ್ವಾವಲಂಬನ ಸಂರಕ್ಷಣೆಗಳಲ್ಲಿ ಗಮನ ಹರಿಸಲು ಬಯಸುತ್ತಾರೆ. ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಮುಂದಿದ್ದಾರೆ. ಅಂತಹ ಮಹಿಳೆಯರಲ್ಲಿ ಜಾಗೃತಿ ಮೂಡಿಸಿ ಆತ್ಮವಿಶ್ವಾಸವನ್ನು ಗಟ್ಟಿಸೋಳಿಸುವಂತಹ ಕಾರ್ಯಕ್ರಮಗಳು ಸಮಾಜವನ್ನು ಹೊಸ ಚಿಂತನೆಗಳಿಗೆ ಹಚ್ಚತವೆ. ಮಹಿಳೆಯರ ಉಪಯೋಗಕ್ಕಾಗಿ "ಸಮಾಜ ಮಾಧ್ಯಮ"ಗಳಲ್ಲಿ ಪ್ರಸಾರವಾಗುವ ಇಂತಹ ಕಾರ್ಯಕ್ರಮಗಳಲ್ಲದೇ ಮಹಿಳೆಯರ ಬವಣ, ಕಷ್ಟ-ಕಾರ್ಫ್ಯೂ, ಕುಟುಂಬದ ಆರೋಗ್ಯ ಇತ್ಯಾದಿಯಾಗಿ ಮಹಿಳೆಯರನ್ನು ಕುರಿತು ಕಾರ್ಯಕ್ರಮಗಳನ್ನು "ಸಮಾಜ ಮಾಧ್ಯಮ"ಗಳು ಪ್ರಸಾರ ಮಾಡುವ ಮೂಲಕ ಅವರ ಬಗ್ಗೆ ಕುಟುಂಬದ ಮತ್ತೊಂದು ಭಾಗವಾದ ಪ್ರರೂಪರಲ್ಲಿ ಜಾಗೃತಿ, ತಿಳುವಳಿಕೆ ಮೂಡಿಸಬೇಕಾದ ಅಗತ್ಯವಿದೆ. ಮಹಿಳಾ ಏಸಲಾತಿ, ಸ್ವಯಂ ಉದ್ಯೋಗ-ಸಶಕ್ತಿಕರಣ, ವಿಧವಾ ವಿವಾಹ, ಲಿಂಗಭೇದ, ಹಲವು ರಂಗಗಳಲ್ಲಿ ಅಸಾಧಾರಣ ಸಾಧನೆ ಮಾಡಿದ ಮಹಿಳೆಯರ ವ್ಯಕ್ತಿ ಜಿತ್ತ. ಸ್ವಾತಂತ್ಯ ಹೋರಾಟದಲ್ಲಿ ಮಹಿಳೆಯರ ಪಾತ್ರ, ಮಹಿಳಾ ಆರೋಗ್ಯ ಮಂತಾದ ಅನೇಕಾನೇಕ ಕಾರ್ಯಕ್ರಮಗಳನ್ನು ತೊಂಬತ್ತರ ದಶಕದಲ್ಲಿ ನಿರಂತರವಾಗಿ ಬಿತ್ತಿರಿಸುವ ಮೂಲಕ ಮಹಿಳಾಪರ ಚಿಂತನೆಗಳನ್ನು ಈ "ಸಮಾಜ ಮಾಧ್ಯಮಗಳು" ತನ್ನ ಪ್ರೇಕ್ಷಕರಲ್ಲಿ ಅರಿವು ಮೂಡಿಸುವ ಪ್ರಯತ್ನ ನಡೆಸಿದವು.

"ಸಮಾಜ ಮಾಧ್ಯಮಗಳು" ಯಾವುದೇ ಒಂದು ಸಂದೇಶವನ್ನು ಉತ್ಪಾದಿಸಿ ಜನರಿಗೆ ಏಕಕಾಲದಲ್ಲಿ ತಲುಪಿಸಬಲ್ಲ ವಾಹಕಗಳು - ತಾಂತ್ರಿಕ ಸಾಧನಗಳು ನಿಜ, ಆದರೆ ಇವು ಈಗ ಕೇವಲ ಇಂತಹ ಸಾಧನಗಳಾಗಿಯೇ ಉಳಿದಿಲ್ಲ. ಸಂವಹನದ ರೀತಿಗಳು, ನೀತಿಗಳು ಬದಲಾದಂತೆ ಹಲವಾರು ಬದಲಾವಣೆಗಳಾಗುತ್ತವೆ. ಉದಾಹರಣೆಗೆ: ಹೆಂಡತಿ ಮನೆಯ ಹೋರಿಗಿನ ಎಲ್ಲಾ ಸಮಾಚಾರಕ್ಕೆ ಗಂಡನ ಮೇಲೆಯೇ ಅವಲಂಭಿಸಬೇಕಾಗಿದ್ದಾಗ ಗಂಡ ಅವಳಿಗೆ ಯಾವ ವಿಷಯ ತಿಳಿಸಬೇಕು ಯಾವುದನ್ನು ತಿಳಿಸಬಾರದು ಎನ್ನುವುದನ್ನು ನಿರ್ಧರಿಸುತ್ತಿದ್ದ, ಮನೆಯಲ್ಲಿ ಅವಳಿಗೆ ಮಾಧ್ಯಮಗಳು ನಿಲುಕುವಂತಾದಾಗ ತನಗೆ ಬೇಕಾದುದ್ದನ್ನು ಓದುವ, ನೋಡುವ ಸ್ವಾತಂತ್ಯ ಅವಳಿಗೆ ಸಿಕ್ಕಿತ್ತು. ಅವಳು ಅಪ್ಪಿರ ಮಟ್ಟಿಗೆ ಪ್ರರೂಪ ಪ್ರಥಾನ ವ್ಯವಸ್ಥೆಯ ಹಿಡಿತದಿಂದ ಮುಕ್ತಾದಳು ಎನ್ನಬಹುದು. ಈ ರೀತಿಯಾಗಿ ಸಮಾಜದಲ್ಲಿ ಇಧ್ವದವರು-ಇಲ್ಲದವರ ನಡುವಿನ ಸಂಬಂಧಗಳನ್ನು ಮಾಧ್ಯಮಗಳು ಬದಲಾಯಿಸಿವೆ.

20 ನೇ ಶತಮಾನದಿಂದ, ದೂರದರ್ಶನ, ಚಲನಚಿತ್ರಗಳು, ಜಾಹೀರಾತುಗಳು ಮತ್ತು ಸಂಗೀತ ವೀಡಿಯೋಗಳು ಸೇರಿದಂತೆ ಮಾಧ್ಯಮಗಳಲ್ಲಿ ಮಹಿಳೆಯರು ಹೆಚ್ಚು ಲ್ಯಾಂಗಿಕವಾಗಿ ಮತ್ತು ವಸ್ತುನಿಷ್ಠರಾಗಿದ್ದಾರೆ. ಮಹಿಳೆಯರ ದೈಹಿಕ ನೋಟ, ದೇಹ ಜಿತ್ತಣ, ಸಾಮಾಜಿಕ ನಿಯಮಗಳು ಮತ್ತು ಸೌಂದರ್ಯವನ್ನು ಯಾವಾಗಲೂ ಮಾಧ್ಯಮಗಳಲ್ಲಿ ಸುಳ್ಳ ಮತ್ತು ಅವಾಸ್ತವಿಕವಾಗಿ ಜಿತ್ತಿಸಲಾಗಿದೆ. ಜಾಹೀರಾತುಗಳು, ಸಂಗೀತ ವೀಡಿಯೋಗಳು ಮತ್ತು ಚಲನಚಿತ್ರಗಳಲ್ಲಿ, ಹುಡುಗಿಯರು ಮತ್ತು ಮಹಿಳೆಯರನ್ನು ವಸ್ತುಗಳಂತೆ ತೋರಿಸಲಾಗುತ್ತದೆ ಮತ್ತು ಅವರ ಮಾನವೀಯ ಮೌಲ್ಯಗಳು ಕಡಿಮೆಯಾಗಿದೆ ಎನ್ನಬಹುದು. ಹೆಚ್ಚಿನ ದೇಹದ ಶೋಷಣೆ ಎಲ್ಲವನ್ನೂ ಮನರಂಜನೆಗಾಗಿ ಜಾಹೀರಾತಿಗಾಗಿ ಬಳಸುತ್ತಾರೆ. ಘ್ರಾಷ್ಣೆ ಉದ್ಯಮವು ಮಹಿಳೆಯರ ಮತ್ತು ಬಾಲಕಿಯರ ಉಡುಪ್ರಗಳನ್ನು ಅತಿಯಾಗಿ ಲ್ಯಾಂಗಿಕಗೊಳಿಸುತ್ತದೆ.

ಅವುಗಳನ್ನು ವಿಶಿಷ್ಟವಾಗಿ ಲ್ಯಾಂಗಿಕವಾಗಿ ಸುಸ್ಥಿಪ್ಪಬಾದ ಉಡುಪ್ರಗಳಲ್ಲಿ ಜಿತ್ತಿಸಲಾಗಿದೆ, ಸಾಮಾನ್ಯವಾಗಿ ಇತ್ತೀಚಿನ ಘ್ರಾಷ್ಣೆಗಳೊಂದಿಗೆ ಮುಂದುವರಿಯಲು ಪ್ರಯತ್ನಿಸುತ್ತಿರುವ ಮುಕ್ತಳು ಮತ್ತು ಪ್ರೋಜೆಕ್ಟ್‌ರ ಮೇಲೆ ಬೇಟೆಯಾಡುತ್ತವೆ. ಮಾಡೆಲ್‌ಗಳು, ಸೂಪರ್ ಮಾಡೆಲ್‌ಗಳು, ಬ್ಯಾಟೆ ಕ್ರೀನ್‌ಗಳು ಮತ್ತು ಆಟಿಕೆಗಳು ಸಹ ಮಹಿಳೆಯರು ಮತ್ತು ಹುಡುಗಿಯರಿಗೆ ಸಾಧಿಸಲಾಗದ ಸೌಂದರ್ಯ ಮತ್ತು ದೈಹಿಕ ಪರಿಪೂರ್ಣತೆಯ ಅಗತ್ಯವಿರುತ್ತದೆ ಎಂಬ ಕಲ್ಪನೆಯನ್ನು ಉತ್ತೇಜಿಸುತ್ತದೆ ಎಂಬುದನ್ನು ಗಮನಿಸಬಹುದು. ಐತಿಹಾಸಿಕವಾಗಿ, ಚಲನಚಿತ್ರ ಉದ್ಯಮವು ಪರದೆಯ ಮೇಲೆ ಮತ್ತು ಹೋರಿಗೆ ಮಹಿಳೆಯರನ್ನು ಶೋಷಿಸುತ್ತದೆ. ಚಲನಚಿತ್ರಗಳಲ್ಲಿ ರೂಡಿಗೆತವಾಗಿ, ಮಹಿಳೆಯರನ್ನು ಹೆಚ್ಚಾಗಿ ಒಂದು ಆಯಾಮದ ಹಾತಗಳಾಗಿ ಜಿತ್ತಿಸಲಾಗುತ್ತದೆ, ಅತಿಯಾದ ಭಾವನಾತ್ಮಕ ಮತ್ತು ನಂತರದ ಅವರ ಪುರುಷ ಪ್ರತಿರೂಪಗಳಿಗೆ ಹೋಲಿಸಿದರೆ. ಇದಕ್ಕೆ ಅಸಂಖ್ಯಾತ ಕಾರಣಗಳು ಕಾರಣವೆಂದು ಹೇಳಬಹುದು, ಉದಾಹರಣೆಗೆ, ಉದ್ಯಮದಲ್ಲಿನ ಪ್ರರೂಪ ಪ್ರಾಬಲ್ಯ ಮತ್ತು ಸ್ವೀ ಪ್ರಾತಿನಿಧಿದ್ದ ಕೊರತೆ. ಪರದೆಯ ಮೇಲೆ ಮಹಿಳೆಯರ ಜಿತ್ತಳಕ್ಕೆ ಬಂದಾಗ, ಮಹಿಳೆಯರ ಮಾನವೀಯ ಮೌಲ್ಯಗಳು ಏನೆಂಬುದರ ಸೀಮಿತ ದೃಷ್ಟಿಕೋನವಿದೆ. ಚಲನಚಿತ್ರಗಳಲ್ಲಿ, ಮಹಿಳೆಯರ ದೈಹಿಕ ಮತ್ತು ಲ್ಯಾಂಗಿಕ ಆಕರ್ಷಣೆಗೆ ಹಚ್ಚಿನ ಒತ್ತು ನೀಡಲಾಗುತ್ತದೆ, ಬಯಕೆಯ ವಸ್ತುವಾಗಿ ಅಥವಾ ಇನ್ನೊಂದು ಬದಿಯಲ್ಲಿ ಗೌರವಾನ್ವಿತ ಗೃಹಿಣಿ ಅಥವಾ ತಾಯಿಯಾಗಿ ಕಾಣಿಸಿಕೊಳ್ಳುತ್ತದೆ. ಕಷ್ಟ ಮಹಿಳೆಯರನ್ನು "ಸಮಾಜ ಮಾಧ್ಯಮಗಳು" ಅಸಹಕರ, ಅಜ್ಞಾನ, ಮುಖಾಮುಶಿ ಮತ್ತು ಜೋರಾಗಿ ಪ್ರಸ್ತುತಪಡಿಸುತ್ತವೆ. ಅವರು ಯಾರೆಂಬುದರ ಬಗ್ಗೆ ಈ ಸ್ವಿರ ಕಲ್ಪನೆಗಳನ್ನು ಅಂತರಿಕೆಗೊಳಿಸುವುದರೊಂದಿಗೆ ಅವರು ಹೊಗಾಡುತ್ತಾರೆ, ಅವರು ಆಪ್ತಿಕನ್ ಅಮೇರಿಕನ್ ಹುಡುಗಿಯರಿಗೆ ಸೌಂದರ್ಯದ ಹೇಗೆರಬೇಕು ಎಂಬ ಬಿಳಿ ಮಾನದಂಡಗಳಿಗೆ ವಿರುದ್ಧವಾಗಿ ಅಳಿಯಲಾಗುತ್ತದೆ. ಚಲನಚಿತ್ರ ಮತ್ತು ಸಾಮಾಜಿಕ ಮಾಧ್ಯಮವು ಸ್ವೀ ಸೌಂದರ್ಯದ ಕಲ್ಪನೆಯನ್ನು ಪ್ರತಿಬಿಂಬಿಸುತ್ತದೆ, ಇದು ಯುರೋಪಿಯನ್ ಮೂಲದ ಮಹಿಳೆಯರ ವ್ಯಾಖ್ಯಾಪಿತ್ತಳನ್ನು ಹೊಲುತ್ತದೆ, ಇದು ಕಷ್ಟ ಹುಡುಗಿಗೆ ಅಥವಾ ಯಾವುದೇ ಜಿಕ್ಕ ಹುಡುಗಿಗೆ ಸಾಧಿಸಲು ಅಸಾಧ್ಯವಾಗಿದೆ. ಅದೇ ಸಮಯದಲ್ಲಿ ಕಷ್ಟ ಪಾತ್ರಗಳನ್ನು ವಿಶಿಷ್ಟವಾಗಿ ಚಲನಚಿತ್ರಗಳಲ್ಲಿ ಕ್ರೀಡಾಪಂಗಗಳು, ಸೇವಕರು, ಸಂಗೀತಗಾರರು ಮತ್ತು ಅಪರಾಧಿಗಳಂತಹ ಜಿದ್ಯೋಗಿಕ ಪಾತ್ರಗಳಲ್ಲಿ ಜಿತ್ತಿಸಲಾಗಿದೆ, ಬಿಳಿ ಪಾತ್ರಗಳ ಪಾತ್ರಗಳಿಗಿಂತ ಕಡಿಮೆ ಸ್ಥಾನಮಾನವನ್ನು ಹೊಂದಿರುವ ಪಾತ್ರಗಳು. ಭಾರತೀಯ ಮಹಿಳೆಯರು ಏಕಧರ್ಮ, ಏಕಜಾತಿ, ಏಕವರ್ಗಗಳಿಗೆ ಸೇರಿದವರಲ್ಲ. ಜಾತಿ, ಧರ್ಮ, ಜನಾಂಗಗಳ ವೈವಿಧ್ಯ ಇಲ್ಲಿದೆ. ಆದರೆ ಈ ವೈವಿಧ್ಯದ ದ್ವಾರಾ ಮಹಿಳೆಯರು ನೀಡಿಕೊಂಡಿರುತ್ತಾರೆ? "ಮಾಧ್ಯಮಗಳು" ಕಟ್ಟಿಕೊಡುತ್ತಿರುವ ಮಾದರಿಗಳು ಏಕರೂಪವಾಗಿ ಚಲನಚಿತ್ರಗಳಲ್ಲಿ ಕ್ರೀಡಾಪಂಗಗಳು, ಸೇವಕರು, ಸಂಗೀತಗಾರರು ಮತ್ತು ಅಪರಾಧಿಗಳಂತಹ ಜಿದ್ಯೋಗಿಕ ಪಾತ್ರಗಳಲ್ಲಿ ಜಿತ್ತಿಸಲಾಗಿದೆ, ಬಿಳಿ ಪಾತ್ರಗಳ ಪಾತ್ರಗಳಿಗಿಂತ ಕಡಿಮೆ ಸ್ಥಾನಮಾನವನ್ನು ಹೊಂದಿರುವ ಪಾತ್ರಗಳು. ಭಾರತೀಯ ಮಹಿಳೆಯರು ಏಕಧರ್ಮ, ಏಕಜಾತಿ, ಏಕವರ್ಗಗಳಿಗೆ ಸೇರಿದವರಲ್ಲ. ಜಾತಿ, ಧರ್ಮ, ಜನಾಂಗಗಳ ವೈವಿಧ್ಯ ಇಲ್ಲಿದೆ. ಆದರೆ ಈ ವೈವಿಧ್ಯದ ದ್ವಾರಾ ಮಹಿಳೆಯರು ನೀಡಿಕೊಂಡಿರುತ್ತಾರೆ? "ಮಾಧ್ಯಮಗಳು" ಕಟ್ಟಿಕೊಡುತ್ತಿರುವ ಮಾದರಿಗಳು ಏಕರೂಪವಾಗಿಲ್ಲವೆ? ದಲಿತ, ಮುಸ್ಲಿಂ ಮಹಿಳೆಯರ ದನಿಗಳು, ದೃಷ್ಟಿಕೊನೆಗಳು ಮಹಿಳೆಯಗಳಲ್ಲಿ ಎಷ್ಟರಮಟ್ಟಿಗೆ ಬಿಂಬಿತವಾಗುತ್ತಿವೆ? ಕ್ರೀಡಾ ಕ್ಷೇತ್ರದಲ್ಲಿನ ಮಹಿಳೆಯರಿಗೆ ಮಾಧ್ಯಮಗಳಲ್ಲಿ ಎಷ್ಟು ಮಟ್ಟಿಗೆ ಬಿಂಬಿತವಾಗುತ್ತಿವೆ? ಕ್ರೀಡಾ ಕ್ಷೇತ್ರದಲ್ಲಿನ ಮಹಿಳೆಯರಿಗೆ ಮಾಧ್ಯಮಗಳಲ್ಲಿ ಎಷ್ಟು ಜಾಗ ನೀಡಲಾಗುತ್ತದೆ ಎಂಬಂತಹ ಪ್ರಶ್ನೆಗಳನ್ನು ಅಲ್ಲಾಗೆಯವುದು ಅಸಾಧ್ಯ ಎನ್ನಬಹುದು. ಭಾರತದಲ್ಲಿ ಪ್ರಕಟವಾಗುವ, ಪ್ರಸಾರವಾಗುವ ಸುದ್ದಿಗಳಲ್ಲಿ ಶೇ 37ರಷ್ಟಕ್ಕೆ ಮಹಿಳೆಯರ ಕೊಡುಗೆ ಇದೆ. 15 ವರ್ಷಗಳ ಹಿಂದೆ ಇದು ಶೇ 28ರಷ್ಟಕ್ಕೆ ಸುದ್ದಿಗಳನ್ನು ವಿಭಿನ್ನ ದೃಷ್ಟಿಕೋನಗಳೊಂದಿಗೆ ಪ್ರಸ್ತುತಿ ಪಡಿಸುವ ಟಿ. ವಿ. ನಿರೂಪಕಿಯರನ್ನು ಇಂದು ನಾವು ಕಾಣುತ್ತಿದ್ದೇವೆ. ಪ್ರಶ್ನಿಕೋಢಮ ಕೋಸ್ಫಾಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿಗೆ-

ತ್ತಿದೆ. ಆದರೆ ವೃತ್ತಿಯ ಸಾಮಾಜಿಕ ಸ್ವಿಕರಿಸಲು ಮುಂದೆ ಬರುವಂತಹ ಸಾಹಸ ಮನೋಭಾವ ಹೆಚ್ಚಿನ ಮಹಿಳೆಯರಲ್ಲಿ ಇಂದು ಕಂಡು ಬರುತ್ತಿಲ್ಲ ಎಂಬಂತಹ ಮಾತುಗಳೂ ಕೇಳಬರುತ್ತವೆ. ಆದರೆ ಇಂದಿನ ಸಂಕೀರ್ಣ ಸಾಮಾಜಿಕ ಸಂಭರಣಾಗಳಲ್ಲಿ ಹೊತ್ತು ಗೊತ್ತಿಲ್ಲದ ಸುದೀರ್ಘ ಗಂಟೆಗಳ ಕೆಲಸ ನಿರ್ವಹಿಸುತ್ತಾ ವೃತ್ತಿ ಹಾಗೂ ಸಂಸಾರದ ಸಮತೋಲನ ಸಾಧಿಸುವುದು ಕ್ಷಿಪ್ರಕರವೇ ಎಂಬುದೂ ನಿಜ. ಇದಕ್ಕಾಗಿ ಕಚೇರಿಗಳಾಗಲಿ, ವಾರೀಷ್ಯ ಸಂಕೀರ್ಣ-ಗಳಾಗಲಿ ಪ್ರತಿ ಕಟ್ಟಡಗಳಲ್ಲಿ ‘ಜ್ಯೇಶ್ವರ ರಾಂ’ ಅಥವಾ ‘ಮಹಿಳೆ ಕೋಣೆ’ ಎಂಬಂತಹ ಒಂದು ಸೌಲಭ್ಯ ಸ್ಯಾಫ್ಸಿದಲ್ಲಿ ಮಹಿಳೆಯರು ಎಷ್ಟೂಂದು ನಿರಾತಂಕವಾಗಿರಬಹುದಲ್ಲವೇ ಎಂಬುದೊಂದು ಸಲಹೆ ಹೊರಹೊಮ್ಮೆದ್ದು ಮಹತ್ವದ್ದು.

ಮಹಿಳೆ ಮೇಲಿನ ಲ್ಯಂಗಿಕ ದೌಡನ್ಯ ಪ್ರಕರಣಗಳನ್ನೂ ಇಂತಹದೊಂದು ಸೌಲಭ್ಯ ಕಡಿಮೆ ಮಾಡಲು ಸಹಕಾರಿ. ಯಾವ ಪತ್ರಕರ್ತೆಯರು ಮಾತ್ರವಲ್ಲ ಉದ್ಯೋಗಸ್ಥ ಮಹಿಳೆಯರು ನೇಮ್ಮಿಯಿಂದ, ಸಮಾಧಾನದಿಂದ ಕೆಲಸ ಮಾಡಲು ಸಮಾಜ ಒದಗಿಸಬಹುದಾದ ಸೈಕರ್ಯ ಇದು. ಮಾಧ್ಯಮ, ಸಮಾಜದ ವಾಸ್ತವದ ಪ್ರತಿಬಿಂಬ ಎನ್ನಲಾಗುತ್ತದೆ. ಆದರೆ ಅತಿಯಾದ ಲ್ಯಂಗಿಕತೆಯೇ ಮ್ಯಾಪೆಟ್ ಹೆಚ್ಚಿನ ಚಿತ್ರೋ ವಾಸ್ತವವೇ? ಟಿ. ವಿ. ಧಾರಾವಾಹಿಗಳ ಪಾತ್ರಗಳು ವಾಸ್ತವಿಕವಾಗಿವೆಯೇ? ಸಮರ್ಥ ವೃತ್ತಿಪರರು, ಕಾರ್ಮಿಕ ಮಹಿಳೆ, ರ್ಯಾತ ಮಹಿಳೆಯರು ಜನಪ್ರಿಯ ಮಾಧ್ಯಮಗಳಲ್ಲಿ ಕಾಣಸಿಗುವುದೇ ಅಪರೂಪ. ‘ಸೀತೆ’ ಅಥವಾ ‘ಕ್ಯೇರ್ಲಿ’ ಎಂಬಂತೆ ಎರಡು ಅತಿರೇಕಗಳ ಪಾತ್ರಗಳೇ ವಿಜ್ಞಂಭಿಸುವುದು ಮಾಮೂಲಾಗಿದೆ. ತ್ಯಾಗಮಯಿ ಸ್ತ್ರೀ ಪಾತ್ರ ಈಗಲೂ ಅಚ್ಚಮೆಚ್ಚಿನ ಆದರ್ಶವಾಗೇ ಉಳಿದಿದೆ. ಇದು ಸದ್ಯದ ಸಾಮಾಜಿಕ ವಾಸ್ತವವನ್ನು ಬಿಂಬಿಸುತ್ತದೆ ಎಂಬಂತಹ ಸಮರ್ಥನೆ ಭಾಗಶಃ ಸತ್ಯ ಸಾಮಾಜಿಕ ವಾಸ್ತವದೊಂದಿಗೆ ಮಾಧ್ಯಮದ್ದು ದ್ವಾರುವಿ ಸಂಬಂಧ. ಒಂದಡೆ ಅದು ಇರುವುದನ್ನು ಪ್ರತಿಬಿಂಬಿಸುತ್ತದೆ. ಮತ್ತೊಂದಡೆ ಅದು ಸಮಾಜದ ನಡವಳಿಕೆಗಳ ಮೇಲೂ ಪರಿಣಾಮ ಬಿರುತ್ತದೆ ಎಂಬುದನ್ನು ನಾವು ನೇನಪಿಡಬೇಕು.

ಉಪಕಂಖಾರ

ಮಾಹಿತಿಯಲ್ಲಿ ಬಲವಿದೆ ಎನ್ನುವ ಮಾತುಗಳನ್ನು ಕೇಳುತ್ತಿರುತ್ತೇವೆ. ಮಾಧ್ಯಮಗಳು ಹೆಚ್ಚು ಹೆಚ್ಚು ಜನರಿಗೆ, ಸಮಾಜದ ಅಂಚಿನಲ್ಲಿದ್ದ ದುಬ್ಬಾಲರಿಗೆ, ಹೊಸ ಹೊಸ ವಿಷಯಗಳನ್ನು ತಿಳಿಸುವಲ್ಲಿ ಸಹಾಯ ಮಾಡಿದೆ. ಮಾಡುತ್ತಲಿವೆ. ಒಂದು ರೀತಿಯಲ್ಲಿ ‘ಸಮೂಹ ಮಾಧ್ಯಮಗಳು ಜನರಿಗೆ ಹೆಚ್ಚಿನ ಬಲವನ್ನು ತಂದುಕೊಟ್ಟಿವೆ.

ಪರಾಮರ್ಶನ ಗ್ರಂಥಗಳು

1. ಚಂದ್ರಶೇಖರ್ ಬಿ: ಸಂವಹನ ಮಾಧ್ಯಮಗಳು:2003: ಪ್ರಸಾರಾಂಗ ಕನ್ನಡ ವಿ.ವಿ.ಹಂಪಿ.
2. ಡಾ.ಪ್ರಭಾವತಿ ಎಸ್: ಜಾಗತಿಕರಣ ಮತ್ತು ಮಹಿಳೆ:2006: ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು
3. ಡಾ.ಪೂರ್ವಿಕಾಮಾ.ಟಿ.ಸಿ.: ಆಧುನಿಕ ಸಂವಹನ ಮಾಧ್ಯಮಗಳು ಮತ್ತು ಕನ್ನಡ ಅಭಿವೃದ್ಧಿ:2003: ಪ್ರಸಾರಾಂಗ ಕನ್ನಡ ವಿ.ವಿ.ಹಂಪಿ.
4. ಪೂರ್ವೀರಭದ್ರಪ್ಪ ಬಿ.ವಿ.: ಭಾರತೀಯ ಮಹಿಳೆಯ ಸಾಂಸ್ಕೃತಿಕ ವಿಕಾಸ:2006: ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು
5. ಡಾ.ಶ್ರೀಮತಿ ಹೆಚ್.ಎಸ್: ಆಧುನಿಕ ಭಾರತದಲ್ಲಿ ಮಹಿಳೆ:2001: ಪ್ರಸಾರಾಂಗ ಕನ್ನಡ ವಿ.ವಿ.ಹಂಪಿ.

6. ಡಾ.ಸರೋಜ ಕೆ: ಮಹಿಳೆ ಸಮಾಜಮಾಧ್ಯಮಗಳು:2004: ಪ್ರಸಾರಾಂಗ ಕನ್ನಡ ವಿ.ವಿ.ಹಂಪಿ.
7. ಡಾ. ಎಂ. ಎಸ್ ಆಶಾದೇವಿ: ವಚನ ಪ್ರವೇಶ: ಅಕ್ಕರ ಪ್ರಕಾಶನ ಹೆಸ್ಟ್‌ಡೆಪ್.
8. ಡಾ. ಎಚ್.ಎಸ್. ಶ್ರೀಮತಿ: ದ ಸೆಕೆಂಡ್ ಸೆಕ್ಸ್:
9. ಕಮಲ ಹಂಪನಾಥಕುಮಾರದೇವಿ: ಕನಾರಟಕ ಬುಕ್ ಏಜೆನ್ಸಿ ಬೆಂಗಳೂರು
10. ಜನಾರ್ಥನ ಭಟ್ ಬಿ: ಸಾಹಿತ್ಯ ವಿಮರ್ಶೆ: ಕನಾರಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು
11. ಜ್ಯೋತಿ ಶರೀಕಮಾರ್: ಮಹಿಳಾ ಸಾಮಾಜಿಕತೆ: ಮಹಿಳಾ ಅಧ್ಯಯನ ಕೇಂದ್ರ, ಕನ್ನಡ ವಿಶ್ವವಿದ್ಯಾಲಯ ಹಂಪಿ
12. ಜಯಶ್ರೀ ದಂಡೆ:ಅಕ್ಕಮಹಾದೇವಿ: ಕಲ್ಯಾಣ ನಾಡಿನ ಶರೀ ಪರಿಷತ್ತು ಬಸವ ಕಲ್ಯಾಣ ಬೀದರ್ ಜಿಲ್ಲೆ,
13. ಡಾ. ಬರಗೂರು ರಾಮಚಂದ್ರಪ್ಪ:ಸಿನಿಮಾ ಒಂದು ಜನಪದ ಕಲೆ: (ಲೇಖನ)
14. ಡಾ. ಎಂ.ಎಸ್. ವೇದ: ಮೊಬೈಲ್ ಪ್ರೋನ್ ಮಾಯಾಜಾಲ: (ಲೇಖನ)
15. ಟಿ.ಜಿ ಶ್ರೀನಿಧಿ:ಅಂತರಾಂಗ ಮಾಯಾಬಜಾರ್: (ಲೇಖನ)
16. www.books.google.co.in
17. www.boosganga.com
18. www.chitraloka.com
19. www.currentbooks.com
20. <https://cn.wikipedia.org>
21. www.decconherald.com
22. www.ebooksigo.org
23. www.justbooksclc.com
24. www.kanaja.in
25. www.kspedic.com